

Total No. of Questions : 42 ]

Code No. 31

Total No. of Printed Pages : 16 ]

March, 2011

## STATISTICS

( Kannada and English Versions )

Time : 3 Hours 15 Minutes ]

[ Max. Marks : 100

( Kannada Version )

- ಮಾಡನೆ : i) ಸಾಂಶ್ಯಿಕ ಕೋಷ್ಟಕಗಳನ್ನು ಕೇಳಿದಾಗ ಕೊಡಲಾಗುವುದು.  
ii) ವೈಜ್ಞಾನಿಕ ಗಣಕಾರ್ಪಕರಣಗಳನ್ನು ಉಪಯೋಗಿಸಬಹುದು.  
iii) ಕಾರ್ಯದ ಎಲ್ಲಾ ಹಂತಗಳನ್ನು ಸ್ವಷ್ಟವಾಗಿ ತೋರಿಸತಕ್ಕದ್ದು.

### ವಿಭಾಗ - A

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ :  $10 \times 1 = 10$

1. ಜೀವ ಕೋಷ್ಟಕ ಎಂದರೇನು ?
2. ಸೂಚಾರ್ಯಕವನ್ನು ವ್ಯಾಖ್ಯಾನಿಸಿ.
3. ಸೂಚಾರ್ಯದಲ್ಲಿ ‘ಅಂಶ ವೃತ್ತಿರಿಕ್ತ ಪರಿಕ್ಷೇ’ಯ ಸೂತ್ರವನ್ನು ಬರೆಯಿರಿ.
4. ಕಾಲ ಶೈಳಿಯಲ್ಲಿ ‘ಚಕ್ರೀಯ’ ಹಾಗೂ ‘ಅವ್ಯವಸ್ಥಿತ’ ಮೋಲಾಯಮಾನಗಳಿಗೆ ಒಂದು ವ್ಯತ್ಯಾಸವನ್ನು ಕೊಡಿ.
5. ಒಂದು ವರ್ಷದಲ್ಲಿ ಏತರಣೆಯ ‘ಸಂಭವ ರಾಶಿ ಫಲನೆ’ಯನ್ನು ವ್ಯಾಖ್ಯಾತ ಸಮೇತ ಬರೆಯಿರಿ.
6. ಒಂದು ಪ್ರಸಾಮಾನ್ಯ ಏತರಣೆಯಲ್ಲಿ  $P(-0.8 < Z < +0.8) = 0.5762$  ಎಂದು ಕೊಟ್ಟಾಗ,  $P(Z < +0.8)$  ಅನ್ನು ಕಂಡುಹಿಡಿಯಿರಿ.
7. ‘ನಿಯತ ದೇಂಜ’ ಎಂದರೇನು ?
8.  $H_1 : \mu_1 < \mu_2$  ಎಂದು ಕೊಟ್ಟಾಗ  $H_0$  ಅನ್ನು ಬರೆಯಿರಿ.
9. ‘ಸರಕು ಸಂಗ್ರಹ’ ಎಂದರೇನು ?
10. ಸಾಂಶ್ಯಿಕ ಗುಣ ನಿಯಂತ್ರಣದಲ್ಲಿ ‘ಸ್ವೀಕೃತ ಪ್ರತಿಚಯನ’ದ ಒಂದು ಗುಣವನ್ನು ಬರೆಯಿರಿ.

[ Turn over

## ವಿಭಾಗ - B

II. ಈ ಕೆಳಗಿನ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ :  $10 \times 2 = 20$

11. ಜನರೇವನದ ಅಂಕಿ-ಅಂಶಗಳಲ್ಲಿ 'ನೋಂದಣಿ ಕ್ರಮ'ವನ್ನು ಸಂಕ್ಷಿಪ್ತವಾಗಿ ವಿವರಿಸಿ.

12. ಈ ಕೆಳಗಿನ ದತ್ತಾಂಶಗಳಿಂದ 'ಕುಟುಂಬ ಆಯ-ವ್ಯಯ ಪದ್ಧತಿ'ಯನ್ನು ಉಪಯೋಗಿಸಿ ಜೀವನ ಹೆಚ್ಚು ಸೂಚ್ಯಾಂಕವನ್ನು ಕಂಡುಹಿಡಿಯಿರಿ :

ವಸ್ತುಗಳು	A	B	C	D
ಸಮಾಹ ಸೂಚ್ಯಾಂಕಗಳು	102	97	108	110
ಗಾತ್ರಗಳು	8	6	12	4

13.  $\sum p_0 q_0 = 382$  ಹಾಗೂ  $\sum p_1 q_1 = 424$  ಎಂದು ಕೊಟ್ಟಾಗ,  $V_{01}$  ಅನ್ನು ಕಂಡುಹಿಡಿಯಿರಿ.

14. 'ಕನಿಷ್ಠತಮ ವರ್ಗಗಳ ವಿಧಾನ'ದ ಎರಡು ಗುಣಗಳನ್ನು ಬರೆಯಿರಿ.

15. ಪ್ರೋಫೆಸಾನ್ ವಿತರಣೆಯ ಎರಡು ಲಕ್ಷಣಗಳನ್ನು ಬರೆಯಿರಿ.

16. ಒಂದು ಪ್ರಸಾಮಾನ್ಯ ವಿತರಣೆಯಲ್ಲಿ ವಿಚಲನೆಯು 9 ಸೆ.ಮೀ.  $^2$  ಎಂದು ಕೊಟ್ಟಾಗ, 'ಚತುರಾಂಶ ವಿಚಲನೆ'ಯನ್ನು ಕಂಡುಹಿಡಿಯಿರಿ.

17. 'ಪ್ರಾಚಲ' ಹಾಗೂ 'ನಿದರ್ಶಜ'ಗಳನ್ನು ವ್ಯಾಖ್ಯಿಸಿ.

18.  $P_1 = 0.86$ ,  $P_2 = 0.90$ ,  $n_1 = 40$  ಹಾಗೂ  $n_2 = 38$  ಎಂದು ಕೊಟ್ಟಾಗ, ನಿಯತ ದೋಷವನ್ನು  $(P_1 - P_2)$  ಕಂಡುಹಿಡಿಯಿರಿ.

19. ಒಂದು  $\chi^2$  ವಿತರಣೆಯಲ್ಲಿ  $n = 6$  ಇದ್ದಾಗ, 'ಬಹುಲಕ' ಹಾಗೂ 'ವಿಚಲನೆ'ಗಳನ್ನು ಕಂಡುಹಿಡಿಯಿರಿ.

20. 'ಸ್ವಧಾರತ್ತಕ ಶ್ರೇಡೆ'ಯ ಎರಡು ಗುಣಧರ್ಮಗಳನ್ನು ತಿಳಿಸಿ.

21.  $D = 50 \text{ ಗಳಿಗೆ } 5000 \text{ ಫುಟಕಗಳು}$

$$C_1 = 50 \text{ ಗಳಿಗೆ } ₹ 10$$

$$C_3 = 50 \text{ ಗಳಿಗೆ } ₹ 200 \text{ ಎಂದು ಕೊಟ್ಟುಗೆ}$$

E.O.Q. ಅನ್ನ ಕಂಡುಹಿಡಿಯಿರಿ.

22. ಪ್ರಮಾಣಕಗಳನ್ನು ಕೊಡದೆ ಇದ್ದಾಗ  $\bar{X}$ -ನಕ್ಕೆಗೆ, ಮೇಲಿನ ಹಾಗೂ ಕೆಳಗಿನ ನಿಯಂತ್ರಣ ಮಿತಿಗಳನ್ನು ಬರೆಯಿರಿ.

### ವಿಭಾಗ - C

III. ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ :  $8 \times 5 = 40$

23. ಈ ಕೆಳಗಿನ ದತ್ತಾಂಶಗಳಿಂದ 'ಸಮಗ್ರ ವಲವಂತಿಕೆ ದರ'ವನ್ನು ಕಂಡುಹಿಡಿಯಿರಿ :

ವಯೋಗುಂಪುಗಳು (ವರ್ಷಗಳಲ್ಲಿ)	ಪ್ರರುಷರ ಜನಸಂಖ್ಯೆ	ಮಹಿಳೆಯರ ಜನಸಂಖ್ಯೆ	ಜೀವಂತ ಜನಸಂಖ್ಯೆ
< 15	8,000	7,500	—
15 — 20	7,800	7,300	20
20 — 25	7,000	6,800	180
25 — 30	6,600	6,000	260
30 — 35	5,400	5,600	200
35 — 40	4,800	5,000	80
40 — 45	3,200	4,100	05
$\geq 45$	2,100	2,800	—

24. 'ಗ್ರಾಹಕ ಜೀವನ ವೆಚ್ಚು ಸೂಚಾರ್ಯ ಸಂಖ್ಯೆ'ಯ ರಚನೆಯಲ್ಲಿ ಕಂಡುಬರುವ ಹಂತಗಳನ್ನು ವಿವರಿಸಿ.

[ Turn over

25. ಈ ಕೆಳಗಿನ ದತ್ತಾಂಶಗಳಿಂದ 'ಜ್ಯಾಮಿತಿಯ ಸರಾಸರಿ'ಯನ್ನು ಉಪಯೋಗಿಸಿ, ಸರಳ ಸರಾಸರಿ ಸಾರ್ವೇಕ್ಷ ಬೆಲೆ ಪದ್ಧತಿಯಿಂದ  $P_{01}$  ಅನ್ನ ಕಂಡುಹಿಡಿಯಿರಿ :

ವಸ್ತುಗಳು	<b>A</b>	<b>B</b>	<b>C</b>	<b>D</b>	<b>E</b>
2008 ರ ಬೆಲೆಗಳು	26	32	18	12	40
2010 ರ ಬೆಲೆಗಳು	28	30	20	12	45

26. ಈ ಕೆಳಗಿನ ಕಾಲ ಶ್ರೇಣಿಗೆ 5 ವಾರಗಳ ಚಲನಾ ಸರಾಸರಿಗಳ ಮೂಲಕ ಪ್ರವೃತ್ತಿ ಬೆಲೆಗಳನ್ನು ಕಂಡುಹಿಡಿಯಿರಿ :

ವಾರಗಳು	1	2	3	4	5	6	7	8	9
ಉತ್ಪನ್ನಗಳು	15	16	18	18	20	19	22	24	25

( ಅಂಥ ವಿದ್ಯಾರ್ಥಿಗಳಿಗೆ ಮಾತ್ರ )

ಮೇಲ್ಚಂದ್ರ ಕಾಲ ಶ್ರೇಣಿಗೆ 4 ವಾರಗಳ ಚಲನಾ ಸರಾಸರಿಗಳ ಮೂಲಕ ಪ್ರವೃತ್ತಿ ಬೆಲೆಗಳನ್ನು ಕಂಡುಹಿಡಿಯಿರಿ.

27. ಒಂದು ತೋಟಿನಲ್ಲಿ 200 ಮರಗಳಿದ್ದು, ಅವುಗಳಲ್ಲಿ 50 ಮಾವಿನ ಮರಗಳವೇ. ಅವುಗಳಿಂದ ಪ್ರತಿ ನಮೂನೆಯಲ್ಲಿಯೂ 3 ಮರಗಳರುವಂತೆ, 30 ನಮೂನೆಗಳನ್ನು ಆಯ್ದುರೆ, ಎಷ್ಟು ನಮೂನೆಗಳಲ್ಲಿ

- i) ನಿಗದಿತವಾಗಿ ಒಂದು ಮಾವಿನ ಮರ,
- ii) ಒಂದಕ್ಕಿಂತ ಹೆಚ್ಚು ಮಾವಿನ ಮರಗಳನ್ನು ನೀವು ನಿರೀಕ್ಷಿಸುವಿರಿ ?

28. ಒಂದು 'ಪ್ರಸಾಮಾನ್ಯ ವಕ್ತ್ವ'ದ ಯಾವುದಾದರೂ ಒಂದು ಲಕ್ಷ್ಯಗಳನ್ನು ತಿಳಿಸಿ.

29. ಒಂದು ಶಾಲೆಯಿಂದ 50 ಮಕ್ಕಳ ನಮೂನೆಯನ್ನು ತೆಗೆದುಕೊಳ್ಳಲಾಗಿದೆ. ಆ ಮಕ್ಕಳ ಸರಾಸರಿ ತೂಕವು 28 ಕೆ.ಗ್ರಾಂ ಹಾಗೂ ನಿಯತ ವಿಚಲನೆಯು 5 ಕೆ.ಗ್ರಾಂ ಇವೆ. ಆ ಶಾಲೆಯ ಮಕ್ಕಳ ತೂಕ 30 ಕೆ.ಗ್ರಾಂಗಳಿಗಂತ ಕಡಿಮೆ ಇದೆ ಎಂದು ನಾವು ಉಹಿಸಬಹುದೇ ಎಂದು 1% ಲಕ್ಷ್ಯ ಮಟ್ಟದಲ್ಲಿ ಪರಿಣ್ಯಾಸಿ.

30. ಒಂದು ಪ್ರದೇಶದ ಒಮ್ಮೆ ಕಾಲೇಜುಗಳ ವಿದ್ಯಾರ್ಥಿಗಳು ಒಂದು ಶ್ರೇಡೆಯಲ್ಲಿ ಭಾಗವಹಿಸಿ, ಕೆಳಕಂಡ ಅಂಕಗಳನ್ನು ಗಳಿಸಿದರು.

$X : 3, 5, 4, 2, 1$

5% ಲಕ್ಷ್ಯಹರ್ಡೆಯ ಮಟ್ಟೆದಲ್ಲಿ, ಸಮಷ್ಟಿ ವಿಚಲನೆಯು 3 ಕ್ಷೀಂತ ಹೆಚ್ಚು ಎಂಬ ಆಧಾರ ಭಾವನೆಯನ್ನು ಪರೀಕ್ಷೆಸಿ.

31. ಈ ಕೆಳಕಂಡ ದತ್ತಾಂಶಗಳಿಂದ, ಒಬ್ಬ ವಿದ್ಯಾರ್ಥಿಯು ಎರಡು ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳಲ್ಲಿ, ಯಾವುದೇ ಗಮನಾರ್ಹ ವ್ಯತ್ಯಾಸ ಇರ್ಲೇಯೇ ಎಂದು ಪರೀಕ್ಷೆಸಿ.

	ಸಂಖ್ಯಾಶಾಸ್ತ್ರ	ಅಂಕಶಾಸ್ತ್ರ
ಸರಾಸರಿ ಅಂಕಗಳು	84	80
ಪ್ರತಿಚಯ ವಿಚಲನೆ	10	08
ಪ್ರತಿಚಯ ಗಾತ್ರ	12	10

32. ಈ ಕೆಳಗೆ ಕೊಟ್ಟಿರುವ ಸರಳರೇಖೀಯ ಕ್ರಮವಿಧಿ ಸಮಸ್ಯೆಯನ್ನು ಆಲೋಚಿ ವಿಧಾನದಿಂದ ಬಿಡಿಸಿ :

$$\text{ಗರಿಷ್ಠ} \quad Z = 12x + 8y$$

$$\text{ನಿಬಂಧನೆಗಳು, } 3x - 2y \leq 6$$

$$x + y \leq 2$$

$$\text{ಮತ್ತು} \quad x, y \geq 0.$$

( ಅಂಥ ವಿದ್ಯಾರ್ಥಿಗಳಿಗೆ ಮಾತ್ರ )

ಸರಳ ರೇಖೀಯ ಕ್ರಮವಿಧಿ ಸಮಸ್ಯೆಯನ್ನು ಆಲೋಚಿ ವಿಧಾನದ ಮೂಲಕ ಬಿಡಿಸುವಾಗ ಕಂಡುಬರುವ ಹಂತಗಳನ್ನು ಬರೆಯಿರಿ.

33. ಈ ಕೆಳಕಂಡ ಶ್ರೇಡೆಯನ್ನು 'ಪ್ರಭುತ್ವ ತತ್ವ'ದ ಪದ್ಧತಿಯಿಂದ ಬಿಡಿಸಿ.

ಅಟಗಾರ 'ಬಿ'

	ಬಿ <sub>1</sub>	ಬಿ <sub>2</sub>	ಬಿ <sub>3</sub>	ಬಿ <sub>4</sub>
ಅಟಗಾರ 'ಬಿ'	ಬಿ <sub>1</sub>	3	5	7
	ಬಿ <sub>2</sub>	6	8	7
	ಬಿ <sub>3</sub>	1	3	3
	ಬಿ <sub>4</sub>	2	4	6

34.  $\bar{p} = 0.05$  ಹಾಗೂ ನಮೂನೆ ಸಂಖ್ಯೆ  $= 5$  ಎಂದು ಕೊಟ್ಟುಗ  $d$ -ನಕ್ಷೆಯ ನಿಯಂತ್ರಣ ಮಿತಿಗಳನ್ನು ಕಂಡುಹಿಡಿಯಿರಿ.

[ Turn over

## ವಿಭಾಗ - D

IV. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ :  $2 \times 10 = 20$

35. ಈ ಕೆಳಗಿನ ದತ್ತಾಂಶಗಳಿಂದ ಫಿಶರ್‌ನ  $P_{01}$  ಅನ್ನು ಕಂಡುಹಿಡಿದು, ಅದು 'ಕಾಲ ವೃತ್ತಿರಿಕ್ತ ಪರಿಷ್ಕೇ'ಯನ್ನು ತ್ವರಿಪಡಿಸುತ್ತದೆಯೇ ಎಂದು ಪರಿಚ್ಯಾಸಿ.

ವಸ್ತುಗಳು	ಬೆಲೆಗಳು		ಖಚಿತಗಳು	
	2008	2010	2008	2010
A	12	10	96	90
B	18	20	72	100
C	15	20	90	160
D	20	22	100	88
E	10	08	90	64

36. a) ಈ ಕೆಳಗಿನ ದತ್ತಾಂಶಗಳಿಂದ B ಪಟ್ಟಣದವರು ಹೆಚ್ಚು ಆರೋಗ್ಯವಾಗಿದ್ದಾರೆ ತೋರಿಸಿ : 5

ವಯೋಗುಂಪುಗಳು (ವರ್ಷಗಳಲ್ಲಿ)	ಮರಣಗಳು / ಸಾಮಿರ		ನಿಯತ ಜನಸಂಖ್ಯೆ
	ಪಟ್ಟಣ A	ಪಟ್ಟಣ B	
< 10	18	12	15,000
10 – 30	6	4	18,000
30 – 50	8	8	22,000
50 – 70	10	9	12,000
$\geq 70$	80	90	8,000

b) ಈ ಕೆಳಕಂಡ ಕಾಲ ಶೈಲಿಗೆ  $Y = a + bX + cX^2$  ರೂಪದ ಪರವಲೀಯ ಪ್ರವೃತ್ತಿಯನ್ನು ಸಂಯೋಜಿಸಿ :

5

ವರ್ಷಗಳು	2006	2007	2008	2009	2010
ವಿದ್ಯಾರ್ಥಿಗಳ ಸಂಖ್ಯೆ (ನೂರಿಲ್ಲಿ)	12	10	9	8	11

37. 60 ಕಾರ್ಮಿಕರ ದಿನಗೂಲಿಗಳ ಸರಾಸರಿಯು ರೂ. 500 ಹಾಗೂ ನಿಯತ ವಿಚಲನೆ ರೂ. 40 ಪ್ರಸಾಮಾನ್ಯ ವಿಶೇಷಣೆಯನ್ನು ಅನುಸರಿಸುತ್ತದೆ. ದಿನಗೂಲಿ,

- ರೂ. 530 ಕ್ಕಿಂತ ಹೆಚ್ಚು
- ರೂ. 490 ಕ್ಕಿಂತ ಹೆಚ್ಚು
- ರೂ. 380 ರ ಹಾಗೂ ರೂ. 460 ರ ನಡುವೆ

ಸಿಗುವ ಕಾರ್ಮಿಕರ ಸಂಖ್ಯೆಯನ್ನು ಕಂಡುಹಿಡಿಯಿರಿ.

38. ಈ ಕೆಳಗಿನ ದತ್ತಾಂಶಕ್ಕೆ ಪ್ರೋಫೆಸಾನ್ ವಿಶೇಷಣೆಯನ್ನು ಸಂಯೋಜಿಸಿ ಹಾಗೂ 5% ಲಕ್ಷ್ಯಹರ್ ಮಟ್ಟದಲ್ಲಿ ಪ್ರೋದಿಕೆ ಸೂಕ್ತತೆಗೆ ಪರೀಕ್ಷಿಸಿ.

ಅಪ್ಪಗಳ ಸಂಖ್ಯೆ	0	1	2	3	4
ಪ್ರಟಿಗಳ ಸಂಖ್ಯೆ	31	34	21	12	02

### ವಿಭಾಗ - E

V. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ :  $2 \times 5 = 10$

$$39. \sum q_1 p_0 = 376, \quad \sum q_0 p_0 = 350,$$

$$\sum q_1 p_1 = 384, \quad \sum q_0 p_1 = 362 \text{ ಎಂದು ಕೊಟ್ಟಾಗ},$$

i)  $Q_{01}$  (ಡಾಬಿಂಝ್ - ಬೋಲಿ) ಮತ್ತು

ii)  $Q_{01}$  (ಮಾರ್ಫಲ್ - ಎಡ್‌ವರ್ಟ್‌)

ಗಳನ್ನು ಕಂಡುಹಿಡಿಯಿರಿ ಹಾಗೂ ಹೋಲಿಸಿ.

40. ೧೦೦ ಯೆಂತ್ರವು 80 ವಸ್ತುಗಳಲ್ಲಿ 5 ದೋಷವುಳ್ಳ ವಸ್ತುಗಳನ್ನು ಉತ್ಪಾದಿಸಿತು. ಸ್ವಲ್ಪ ದುರಸ್ತಿಯ ನಂತರ, ಆ ಯೆಂತ್ರವು 60 ವಸ್ತುಗಳಲ್ಲಿ 3 ದೋಷವುಳ್ಳ ವಸ್ತುಗಳನ್ನು ಉತ್ಪಾದಿಸಿತು. ದೋಷವೂರಿತ ಸಮಾನುಪಾತವು ದುರಸ್ತಿಯ ನಂತರ ಕಡಿಮೆಯಾಗಿದೆಯೇ ಎಂದು 5% ಲಕ್ಷ್ಯಹರ್ ಮಟ್ಟದಲ್ಲಿ ಪರೀಕ್ಷಿಸಿ.

41. ಈ ಕೆಳಕಂಡ  $2 \times 2$  ಸಾದಿಲ್ಪಾರು ಕೋಟ್ಯಾಕದಿಂದ ಸ್ವಧಾರಣೆತ್ತುಕೆ ಪರೀಕ್ಷೆ 'ಫಲಿತಾಂಶ್' ಹಾಗೂ 'ಉದ್ಯೋಗ' ಸ್ವತಂತ್ರವೇ ಎಂದು ಪರೀಕ್ಷೆಸಿ :

ಉದ್ಯೋಗ

ಫಲಿತಾಂಶ್	ಉದ್ಯೋಗ	ನಿರುದ್ಯೋಗ
	ಉತ್ತೀರ್ಣ	8
	ಅನುತ್ತೀರ್ಣ	6

42. ಒಂದು ಯಂತ್ರದ ಬೆಲೆಯು ರೂ. 6.000. ಆ ಯಂತ್ರದ ಚಲನೆಯ ವಿಚಾರವಾಗಿ ಕೆಳಗಿನ ದತ್ತಾಂಶಗಳನ್ನು ಹೊಡಲಾಗಿದೆ :

ವರ್ಷಗಳು	1	2	3	4	5
ಮರುವ್ಯಕ್ತಿಯ ಬೆಲೆ	3200	1800	1000	500	300
ನಿರ್ವಹಣಾ ಚೆಚ್ಚು	800	1000	1400	2000	2500

ಯಾವ ಕಾಲಕ್ಕೆ ಯಂತ್ರವನ್ನು ಬಡಲಾಯಿಸಿದರೆ ಲಾಭದಾಯಕವಾಗುತ್ತದೆ ಎಂಬುದನ್ನು ಕಂಡುಹಿಡಿಯಿರಿ.

**( English Version )**

- Note :**
- i) Graph sheets and statistical tables will be provided on request.
  - ii) Scientific calculators may be used.
  - iii) All working steps should be clearly shown.

**SECTION - A**

I. Answer the following questions :  $10 \times 1 = 10$

1. What is a life table ?
2. Define Index Number.
3. Write the formula for 'Factor Reversal Test' in Index Number.
4. Give a difference between 'cyclical' and 'irregular' variations in a time series.
5. Write the 'probability mass function' of a Bernoulli distribution with range.
6. In a Normal distribution, given

$$P(-0.8 < Z < +0.8) = 0.5762.$$

Find  $P(Z < +0.8)$ .

7. What is 'Standard error' ?
8. Given  $H_1: \mu_1 < \mu_2$ , write  $H_0$ .
9. What is 'inventory' ?
10. Write a merit of 'acceptance sampling' in Statistical quality control.

**SECTION - B**

II. Answer any ten of the following questions :  $10 \times 2 = 20$

11. Briefly explain 'Registration method' in vital statistics.

12. Calculate consumer price index number using 'Family Budget method' from the following data :

<b>Items</b>	<b>A</b>	<b>B</b>	<b>C</b>	<b>D</b>
Group Indices	102	97	108	110
Weights	8	6	12	4

13. Find  $V_{01}$  given  $\sum p_0 q_0 = 382$  and  $\sum p_1 q_1 = 424$ .

14. Write any two merits of 'Least square method'.

15. Mention two features of Poisson distribution.

16. In a Normal distribution, given variance is  $9 \text{ cm}^2$ , find 'Quartile deviation'.

17. Define 'parameter' and 'statistic'.

18. Calculate standard error  $(p_1 - p_2)$  :

Given,  $P_1 = 0.86$ ,  $P_2 = 0.90$

$n_1 = 40$  and  $n_2 = 38$ .

19. In a  $\chi^2$ -distribution if  $n = 6$ , find 'Mode' and 'Variance'.

20. Mention two characteristics of a 'Competitive Game'.

21. Calculate E.O.Q. given,

$$D = 5000 \text{ units/month}$$

$$C_1 = \text{Rs. } 10/\text{month}$$

$$C_3 = \text{Rs. } 200/\text{month.}$$

22. Write the upper and lower control limits for  $\bar{X}$ -chart, when standards are not given.

### **SECTION - C**

III. Answer any *eight* of the following questions :  $8 \times 5 = 40$

23. Calculate 'Total Fertility Rate' from the following data :

<b>Age Groups (in years)</b>	<b>Male population</b>	<b>Female population</b>	<b>Number of live births</b>
< 15	8,000	7,500	—
15 — 20	7,800	7,300	20
20 — 25	7,000	6,800	180
25 — 30	6,600	6,000	260
30 — 35	5,400	5,600	200
35 — 40	4,800	5,000	80
40 — 45	3,200	4,100	05
$\geq 45$	2,100	2,800	—

24. Explain steps involved in the construction of 'Consumer Price Index Number'.

25. Calculate  $P_{01}$  by simple average of price relatives method using 'Geometric mean' from the following data :

<b>Items</b>	<b>A</b>	<b>B</b>	<b>C</b>	<b>D</b>	<b>E</b>
Prices in 2008	26	32	18	12	40
Prices in 2010	28	30	20	12	45

26. Obtain trend values by 5 weekly moving averages method for the following time series. Plot original and trend values on a graph.

<b>Weeks</b>	1	2	3	4	5	6	7	8	9
<b>Production</b>	15	16	18	18	20	19	22	24	25

[ ONLY FOR BLIND STUDENTS ]

Obtain trend values using 4 weekly moving averages for the above time series.

27. In a grove there are 200 trees out of which 50 are mango trees. Among them, if 30 samples of 3 trees are selected, in how many samples will you expect

- i) exactly one mango tree
- ii) more than one mango tree ?

28. Mention any five features of 'Normal Curve'.

29. A sample of 50 children is taken from a school. The average weight of the children is 28 kgs and standard deviation is 5 kgs. Test at 1% level of significance, if we can assume that the average weight of the school children is less than 30 kgs.
30. Students of five colleges of a certain locality participated in a match and scored the following points :

$$X : 3, 5, 4, 2, 1$$

Test at 5% level of significance the hypothesis that the population variance is more than 3.

31. From the following data, test if there is any significant difference between mean marks of a student in two subjects.

	<b>Statistics</b>	<b>Accountancy</b>
Mean marks	84	80
Sample variance	10	08
Sample size	12	10

32. Solve the following Linear programming problem, graphically.

$$\text{Maximise } Z = 12x + 8y$$

$$\text{subject to } 3x - 2y \leq 6,$$

$$x + y \leq 2 \text{ and}$$

$$x, y \geq 0.$$

**[ ONLY FOR BLIND STUDENTS ]**

Write down the steps for solving a linear programming problem graphically.

**[ Turn over**

33. Solve the following Game by 'Principle of Dominance' method.

		Player B			
		<i>B</i> <sub>1</sub>	<i>B</i> <sub>2</sub>	<i>B</i> <sub>3</sub>	<i>B</i> <sub>4</sub>
<i>A</i> <sub>1</sub>		3	5	7	4
<i>A</i> <sub>2</sub>		6	8	7	6
<i>A</i> <sub>3</sub>		1	3	3	2
<i>A</i> <sub>4</sub>		2	4	6	4

34. Calculate control limits for *d*-chart given  $\bar{p}=0.05$  and sample number = 5.

#### SECTION - D

IV. Answer any two of the following questions :  $2 \times 10 = 20$

35. Construct Fisher's  $P_{01}$  from the following data and test if it satisfies 'Time Reversal Test'.

<i>Items</i>	<i>Prices</i>		<i>Expenditures</i>	
	<b>2008</b>	<b>2010</b>	<b>2008</b>	<b>2010</b>
<i>A</i>	12	10	96	90
<i>B</i>	18	20	72	100
<i>C</i>	15	20	90	160
<i>D</i>	20	22	100	88
<i>E</i>	10	08	90	64

36. a) From the following data, show that Town B is healthier : 5

Age groups ( in years )	Deaths / 1000		Standard population
	Town A	Town B	
< 10	18	12	15,000
10 — 30	6	4	18,000
30 — 50	8	8	22,000
50 — 70	10	9	12,000
≥ 70	80	90	8,000

- b) Fit a parabolic trend of the form  $Y = a + bX + cX^2$  for the following time series : 5

Years	2006	2007	2008	2009	2010
Students strength ( in hundreds )	12	10	9	8	11

37. Daily wages of 60 workers are normally distributed with mean Rs. 500 and standard deviation Rs. 40. Find the number of workers getting wages

- i) more than Rs. 530
- ii) more than Rs. 490
- iii) between Rs. 380 and Rs. 460.

38. Fit a Poisson Distribution to the following data and test for goodness of fit at 5% level of significance :

No. of mistakes	0	1	2	3	4
No. of pages	31	34	21	12	02

**SECTION - E**

V. Answer any two of the following questions :  $2 \times 5 = 10$

39. Given :  $\Sigma q_1 p_0 = 376$ ,  $\Sigma q_0 p_0 = 350$

$$\Sigma q_1 p_1 = 384, \Sigma q_0 p_1 = 362.$$

Find :

- i)  $Q_{01}$  ( Dorbisch-Bowley )
- ii)  $Q_{01}$  ( Marshall-Edgeworth )

and compare.

40. A machine produced 5 defective articles among 80. After some repair, the machine produced 3 defective articles among 60. Test whether the proportion of defective articles have reduced after repair, at 5% level of significance.
41. From the following  $2 \times 2$  contingency table, test whether 'Result' in a competitive examination and 'Employment' are independent :

		<i>Employment</i>	
		<i>Employed</i>	<i>Unemployed</i>
Result	Pass	9	8
	Fail	7	6

42. The cost of a machine is Rs. 6,000. The following gives data collected in running the machine :

<i>Years</i>	1	2	3	4	5
Resale value	3200	1800	1000	500	300
Cost of maintenance	800	1000	1400	2000	2500

Determine when it is profitable to replace the machine.

---